

ನಗುವರಲ್ಲೊ ರಂಗಯ್ಯ ನಿನ್ನಾಟವ ಕಂಡು

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 3. Note:** Lyrics in both the references above are fully matching and singer has followed these lyrics.

ರಾಗ ಹಿಂದುಸ್ತಾನಿ ಕಾಪಿ ಆದಿ ತಾಳ

ನಗುವರಲ್ಲೊ ರಂಗಯ್ಯ ನಿನ್ನಾಟವ ಕಂಡು || ಪ ||
ಹಗರಣವಾಗಿದೆ ಎನಗೆ ನಿಗಮಗೋಚರನೆ || ಅಪ ||

ನಿಗಮವನ್ನು ತರಲು ಮತ್ಸ್ಯಾಕೃತಿಯ ತಾಳಿದೆ
ನಗವನೆತ್ತಿ ಕೂರ್ಮನೆಂಬ ಹೆಸರ ಧರಿಸಿದೆ
ಜಗತಿಯನ್ನು ತರಲು ವರಾಹ ಮೂರ್ತಿಯೆನಿಸಿದೆ
ಮಗುವಿಗಾಗಿ ಘೋರಾಕೃತಿ ನರಮೃಗನೆನಿಸಿದೆ || 1 ||

ಹೆಡಮುಡಿ ಕಟ್ಟಿ ದಾನವ ಕೊಟ್ಟ ಬಲಿಯ ಭಂಗಿಸಿದೆ
ಪಡೆದ ತಾಯ ಶಿರವ ಕಡಿದು ನ್ಯಾಯವೆನಿಸಿದೆ
ಮಡದಿಗಾಗಿ ಮರ್ಕಟರ ಹಿಂಡು ಕೂಡಿಸಿದೆ
ಕಡಲ ಕಟ್ಟಿ ಕಪಿಗಳಿಂದ ಧುರವ ಜಯಿಸಿದೆ || 2 ||

ಅಷ್ಟಮಿಯೊಳರ್ಧ ರಾತ್ರಿಯಲ್ಲಿ ಜನಿಸಿದೆ
ದುಷ್ಟ ಕಂಸನು ಹಾಕಿದ ಸೆರೆಯ ಬಾಗಿಲ ತೆಗೆಸಿದೆ
ಧಟ್ಟನೆ ಗೋಕುಲದಲ್ಲಿ ಬಂದು ನೆಲಸಿದೆ
ಸೃಷ್ಟಿಸಿ ಚಂಡಿಕೆಯ ಖಳನ ಮುಂದೆ ನಿಲಿಸಿದೆ || 3 ||

ನಂದಗೋಪ ತನಗೆ ಕಂದನಾದನು ಎಂದು
ಮಿಂದು ಕಾಳಿಂದಿಯೊಳು ಮಂದಿರಕೆ ಬಂದು

ಚಂದದಿಂದ ಜಾತಕರ್ಮ ಮಾಡಿಸಿಕೊಂಡು
ಬಂದ ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟನು ಅಂದು || 4 ||

ಬಣ್ಣಿಸಿ ಮಕ್ಕಳ ಕರೆದು ಬೆಣ್ಣೆಯುಣಿಸಿದೆ
ಚಿಣ್ಣಿಕೋಲು ಚೆಂಡು ಬುಗರಿ ಗಜ್ಜುಗವಾಡಿದೆ
ಕಣ್ಣು ಸನ್ನೆ ಮಾಡಿ ಅವರ ಕಾಕು ಮಾಡಿದೆ
ಮಣ್ಣು ತಿಂದ ಬಾಯೊಳು ಬ್ರಹ್ಮಾಂಡ ತೋರಿದೆ || 5 ||

ಗೊಲ್ಲರ ಮನೆಗೆ ನೀನು ಮೆಲ್ಲನೆ ಪೋಗಿ
ಚೆಲ್ಲಿ ಪಾಲು ಮೊಸರು ಬೆಣ್ಣೆ ಸೂರೆ ಮಾಡಿದೆ
ವಲ್ಲಭೆಯರ ಕೂಡೆ ನೀನು ಸರಸವಾಡಿದೆ
ಮುಲ್ಲೆ ಮಲ್ಲಿಗೆಯ ಅರಳ ಮುಡಿಗೆ ಮುಡಿಸಿದೆ || 6 ||

ಬಾಲಕರ ಕೂಡೆ ಮೊಸರ ಭಾಂಡ ಒಡೆಸಿದೆ
ಹಾಲು ಮೊಸರು ಬೆಣ್ಣೆ ಕದ್ದು ಕಳ್ಳನೆನಿಸಿದೆ
ಬಾಲೆಯರ ವಸ್ತ್ರವ ಕೊಂಡು ಮರವನೇರಿದೆ
ಕಾಲಾಹಿವೇಣಿಯರೊಡಗೂಡಿ ರಮಿಸಿದೆ || 7 ||

ತುರುಗಳ ಹಿಂಡನು ನಡೆಸಿ ವನವ ಚರಿಸಿದೆ
ಮೊರಡು ಮುದುಕಿ ಕುಬುಜಿಯನ್ನಾದರದಿ ಕೂಡಿದೆ
ಕರುಣೆಯಿಷ್ಟಿಲ್ಲದೆ ಸೋದರ ಮಾವನ ಕೆಡಹಿದೆ
ನರನ ರಥಕೆ ಬೋವನಾಗಿ ಕುದುರೆ ನಡೆಸಿದೆ || 8 ||

ತರುಣಿಯರ ವ್ರತವ ಕೆಡಿಸಿ ಬತ್ತಲೆ ನಿಲಿಸಿದೆ
ತುರಗವೇರಿ ಕಲ್ಪಿಯಾಗಿ ಖಡ್ಗವ ಧರಿಸಿದೆ
ಗುರು ಮಧ್ವರಾಯರಿಗೊಲಿದು ಉಡುಪಿಲಿ ನೆಲಸಿದೆ
ವರದ ಪುರಂದರ ವಿಠಲನೆ ನಮಗೆ ಗತಿಯಾದೆ || 9 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಇದು ದಶಾವತಾರಗಳನ್ನು ಬಣ್ಣಿಸುವ ಪದ; ಆದರೆ ಕೃಷ್ಣಾವತಾರವನ್ನೇ ಹೆಚ್ಚಾಗಿ ಹೇಳುತ್ತದೆ.

ನಿಗಮ - ವೇದ (ಮತ್ಸ್ಯಾವತಾರ).

ನಗ - ಬೆಟ್ಟ, ಮಂದರಪರ್ವತ (ಕೂರ್ಮಾವತಾರ).

ಜಗತಿ - ಭೂದೇವಿ (ವರಾಹಾವತಾರ).

ಮಗು - ಪ್ರಹ್ಲಾದ (ನರಸಿಂಹಾವತಾರ).

ಪಡೆದ ತಾಯಿ - ರೇಣುಕೆ (ಜಮದಗ್ನಿಯ ಹೆಂಡತಿ - ಪರಶುರಾಮಾವತಾರ).

ಮಡದಿಗಾಗಿ - ಸೀತೆಗಾಗಿ (ರಾಮಾವತಾರ).

ಮಣ್ಣು ತಿಂದು... - ಕೃಷ್ಣನು ಮಣ್ಣು ತಿಂದನೆಂದು ಅಣ್ಣ ಬಲರಾಮನು ತಾಯಿಗೆ ದೂರಿದಾಗ, ತಾಯಿ ಕೃಷ್ಣನನ್ನು ಕರೆದು ಬಾಯಿ ತೆರೆಯೆಂದು ಗದರಿಸಲು, ಕೃಷ್ಣನು ತಾಯಿಗೆ ತನ್ನ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದ ಕಥೆ.

(‘ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್‌ಭಕ್ಷಿತಾ ಸ್ವೇಚ್ಛಯಾ!’ ಎಂದು ಮೊದಲಾಗುವ ಶ್ಲೋಕ, ಕೃಷ್ಣಕರ್ಣಾಮೃತದಿಂದ.)

ಬಾಲೆಯರ ವಸ್ತ್ರವ... - ಗೋಪಿಕಾ ವಸ್ತ್ರಾಪಹರಣದ ಸಂದರ್ಭ.

ಕಾಲಾಹಿ... - ಕಾಳಿಂದೀಮಡುವಿನಲ್ಲಿ ಕಾಳಿಯನಾಗನನ್ನು ನಿಗ್ರಹಿಸಿದ ಸಂದರ್ಭ.

ಸೋದರಮಾವನ... - ಕಂಸನನ್ನು.

ನರನ ರಥಕೆ... - ಅರ್ಜುನನಿಗೆ ಸಾರಥಿಯಾದೆ.

ತರುಣಿಯ ವ್ರತವ ಕೆಡಿಸಿ - ಬೌದ್ಧಾವತಾರ.

ತುರಗವೇರಿ - ಕಲ್ಕವತಾರ.

Classification: Keerthane

Ankita: varada purandara vittala

Location: Udupi

Category: Krishna Stuti, Dashavatara

Sub-Category: Krishna, ranga, ATa, nage, dashavatara, dAna, tayi, patni, kamsa, bagilu, kALinga, brahmana, makkalu, benne, kalla, kannu, hAlu, bayi, vastra, mara, kudure, vrata, Udupi. Kaadu, loka, brahmanda, karuna, madhva, Madhava, bhumi,

Pravachana: NA

Explanation: NA